



0404/2059/0805

**IV Semester 3 Year LL.B./VIII Semester 5 Year B.A.LL.B./VIII Semester
5 Year B.B.A.LL.B./VIII Semester 5 Year B.A.LL.B. (Maj.-Min.System)
Examination, June/July 2019
Opt. – II : BANKING LAW (Old and New Batch)**

Duration : 3 Hours

Max. Marks : 100

Instructions : 1. Answer Q. No. 9 and **any five** of the remaining.

ಪ್ರ.ಸಂ. 9 ಮತ್ತು ಉಳಿದ ಯಾವುದೇ ಐದಕ್ಕೆ ಉತ್ತರಿಸಿರಿ.

2. Q. No. 9 carries **20** marks and remaining questions carry **16** marks each.

9ನೇ ಪ್ರಶ್ನೆಗೆ 20 ಅಂಕಗಳು ಹಾಗೂ ಉಳಿದ ಪ್ರತಿ ಪ್ರಶ್ನೆಗೆ 16 ಅಂಕಗಳು.

3. Answers should be written **either** in **English** or **Kannada** completely.

ಉತ್ತರಗಳನ್ನು ಆಂಗ್ಲ ಅಥವಾ ಕನ್ನಡದಲ್ಲಿ ಸಂಪೂರ್ಣವಾಗಿ ಬರೆಯಬೇಕು.

Q. No. 1. Discuss origin and evolution of banking institution in India. Marks : 16

ಭಾರತದಲ್ಲಿ ಬ್ಯಾಂಕಿಂಗ್ ಸಂಸ್ಥೆಯ ಹುಟ್ಟು ಮತ್ತು ಬೆಳವಣಿಗೆಯನ್ನು ಚರ್ಚಿಸಿರಿ.

Q. No. 2. Examine the various controls of RBI over commercial Banks. Marks : 16

ವಾಣಿಜ್ಯ ಬ್ಯಾಂಕುಗಳ ಮೇಲೆ ಭಾರತೀಯ ರಿಸರ್ವ್ ಬ್ಯಾಂಕಿನ ವಿವಿಧ ನಿಯಂತ್ರಣಗಳನ್ನು ಪರೀಕ್ಷಿಸಿರಿ.

Q. No. 3. Explain the objectives and features of Securitisation Act 2002. Marks : 16

ಸೆಕ್ಯೂರಿಟೈಸೇಶನ್ ಅಧಿನಿಯಮ 2002 ರ ಉದ್ದೇಶ ಮತ್ತು ಲಕ್ಷಣಗಳನ್ನು ವಿವರಿಸಿರಿ.

Q. No. 4. Who is customer of a bank ? Discuss the general relationship between banker and customer. Marks : 16

ಬ್ಯಾಂಕಿನ ಗ್ರಾಹಕ ಎಂದರೆ ಯಾರು ? ಬ್ಯಾಂಕರ್ ಮತ್ತು ಗ್ರಾಹಕನ ಮಧ್ಯದಲ್ಲಿರುವ ಸಾಮಾನ್ಯ ಸಂಬಂಧಗಳನ್ನು ಚರ್ಚಿಸಿರಿ.

P.T.O.



Q. No. 5. Define cheque. How it differs from bill of exchange and promissory note ?

Marks : 16

ಚೆಕ್‌ನ್ನು ವ್ಯಾಖ್ಯಾನಿಸಿರಿ. ಇದು ವಿನಿಮಯ ಪತ್ರ ಮತ್ತು ವಚನ ಪತ್ರದಿಂದ ಹೇಗೆ ವ್ಯತ್ಯಾಸಗಳನ್ನು ಹೊಂದಿದೆ ?

Q. No. 6. Define indorsement. Explain its various types.

Marks : 16

ಹಿಂಬರಹವನ್ನು ವ್ಯಾಖ್ಯಾನಿಸಿ. ಇದರ ವಿವಿಧ ವಿಧಗಳನ್ನು ವಿವರಿಸಿರಿ.

Q. No. 7. Explain the various trends in E-Banking Services.

Marks : 16

ಇ-ಬ್ಯಾಂಕಿಂಗ್ ಸೇವೆಗಳ ವಿವಿಧ ಬೆಳವಣಿಗೆಗಳನ್ನು ವಿವರಿಸಿರಿ.

Q. No. 8. Write short note on **any two** of the following.

Marks : 8×2=16

ಯಾವುದಾದರೂ ಎರಡಕ್ಕೆ ಲಘು ಟಿಪ್ಪಣಿ ಬರೆಯಿರಿ.

(a) 'Holder in Duecourse'.

'ಕಾಲಾನುಕ್ರಮಧಾರಕ'.

(b) Banking Ombudsman.

ಬ್ಯಾಂಕಿಂಗ್ ಓಂಬಡ್ಸ್‌ಮನ್.

(c) Consequences of dishonour of cheques.

ಚೆಕ್ ಪಾವತಿ ನಿರಾಕರಣೆಯ ಪರಿಣಾಮಗಳು.

Q. No. 9. Solve **any two** of the following problems.

Marks : 10×2=20

ಈ ಕೆಳಗಿನ ಯಾವುದಾದರೂ ಎರಡು ಸಮಸ್ಯೆಗಳನ್ನು ತೀರ್ಮಾನಿಸಿ.

(a) 'A' instructs his Banker to buy certain debentures for him and asks the Banker to keep them for him and collects the interest on them. Subsequently 'A's current account is overdrawn. Can Banker exercise the lien over debentures ?

'ಅ' ತನ್ನ ಬ್ಯಾಂಕರನಿಗೆ ತನ್ನ ಪರವಾಗಿ ಕೆಲವು ಸಾಲಪತ್ರ ಖರೀದಿಸಲು ಸೂಚಿಸುತ್ತಾನೆ ಮತ್ತು ಅವನಿಗಾಗಿ ಅವುಗಳನ್ನು ಬ್ಯಾಂಕರ್‌ನು ಇಟ್ಟುಕೊಂಡು ಅದರಿಂದ ಬರುವ ಬಡ್ಡಿ ಸಂಗ್ರಹಿಸಲು ಕೇಳಿಕೊಂಡಿರುತ್ತಾನೆ. ನಂತರ 'ಅ' ನು ಚಾಲ್ತಿ ಖಾತೆಯಲ್ಲಿ ಹೆಚ್ಚಿನ ಹಣ ಪಡೆದಿರುತ್ತಾನೆ. ಆ ಸಾಲಪತ್ರಗಳ ಮೇಲೆ ಬ್ಯಾಂಕರ್‌ನು ಧಾರಣಾಧಿಕಾರ ಚಲಾಯಿಸಬಹುದೇ ?



- (b) 'M' maintains an account in his sole name and enjoys an overdraft which he does not repay despite demands. The Banker adjusts the overdraft from the credit balance held in the account in the joint names of 'M' and 'N'. 'N' challenges it and demands for restoration of amount from the Banker. Decide. Marks : 10

'M' ನು ತನ್ನೊಬ್ಬನ ಹೆಸರಿನಲ್ಲಿ ಖಾತೆ ತೆಗೆದು, ಹೆಚ್ಚಿನ ಹಣವನ್ನು ಬ್ಯಾಂಕಿನಿಂದ ಪಡೆದುಕೊಂಡು ಬ್ಯಾಂಕರ್ ಹಿಂದಿರುಗಿಸಲು ಬೇಡಿಕೆಯಿಟ್ಟಾಗಲೂ ಮರಳಿಕೊಡಲು ತಿರಸ್ಕರಿಸಿದ್ದಾನೆ. ಆಗ ಬ್ಯಾಂಕರ್ 'M' ಮತ್ತು 'N' ಇವರಿಬ್ಬರ ಜಂಟಿ ಖಾತೆಯಿಂದ ಈ ಹೆಚ್ಚುವರಿಯಾಗಿ ಕೊಟ್ಟ ಹಣವನ್ನು ಹೊಂದಾಣಿಕೆ ಮಾಡಿಕೊಳ್ಳುತ್ತಾನೆ. 'N' ಇದನ್ನು ಪ್ರಶ್ನಿಸಿ, ಬ್ಯಾಂಕರ್ ತನ್ನ ಜಂಟಿ ಖಾತೆಯ ಹಣವನ್ನು ಮರಳಿಸಬೇಕೆಂದು ಬೇಡಿಕೆ ಸಲ್ಲಿಸಿದ್ದಾನೆ. ತೀರ್ಮಾನಿಸಿರಿ.

- (c) P, Q, R and S are partners in the 'Z' firm. They informed the banker that P and Q will operate the firm's current account, can banker honour the cheques of the firm signed by P and R ? Marks : 10

P, Q, R ಮತ್ತು S ಇವರು 'Z' ಪಾಲುದಾರಿಕಾ ಸಂಸ್ಥೆಯಲ್ಲಿ ಪಾಲುದಾರರಾಗಿದ್ದಾರೆ. ಅವರು ಬ್ಯಾಂಕಿನಲ್ಲಿ ತೆರೆದ ಚಾಲ್ತಿ ಖಾತೆಯನ್ನು 'P' ಮತ್ತು 'Q' ನಿರ್ವಹಿಸುತ್ತಾರೆಂದು ಬ್ಯಾಂಕರನಿಗೆ ತಿಳಿಸಿರುತ್ತಾರೆ. ಬ್ಯಾಂಕರನು ಅದನ್ನು ಒಪ್ಪಿಕೊಂಡು 'P' ಮತ್ತು 'R' ಸಹಿಮಾಡಿದ ಚೆಕ್‌ನ್ನು ಪಾವತಿಸಬಹುದೇ ?